

ಕೃಷ್ಣ ನೀ ಬೇಗನೆ ಬಾರೋ..

ಚಿತ್ರ ಬರಹ:
ಮಂಜುಳಾರಾಜ್



ಶ್ರೀವಣದ ಆಗಮನದೊಂದಿಗೆ ಹಬ್ಬದ ಸಾಲು ಪ್ರಾರಂಭವಾಯಿತೆಂದೇ ಅರ್ಥ. ವರ ನೀಡುವ ವರ ಮಹಾಲಕ್ಷ್ಮಿ ಬಂದ ಮೇಲೆ ನಂತರದ ಎಂಟು ಮುದ್ದು ಕೃಷ್ಣನದು. ಮನೆಯ ಮುಂಬಾಗಿಲಿಗೆ ಬಾಲ ಗೋಪಾಲನ ಪುಟಾಣಿ ಪಾದದ ಹೆಜ್ಜೆಗಳನ್ನು ಮೂಡಿಸಿ, ಅಹೋ ರಾತ್ರಿ ಆ ವೇಣು ಗೋಪಾಲನ ಧ್ಯಾನ ಮಾಡುತ್ತಾ ಅಷ್ಟಮಿಯಂದು ರೋಹಿಣಿ ನಕ್ಷತ್ರ ಹುಟ್ಟುವುದನ್ನೇ ಕಾಯುತ್ತಾ ಕೃಷ್ಣನ ಜನ್ಮದ ಘಳಿಗೆಗಾಗಿ ಹಾತೊರೆಯುತ್ತಾ ಆ ಮೋಹನನ ಹುಟ್ಟನ್ನು ಆಚರಿಸುತ್ತಾರೆ. ಪೂಜೆ, ಧ್ಯಾನ, ನೈವೇದ್ಯಗಳೆಲ್ಲವೂ ನಡೆಯುತ್ತವೆ. ಕೃಷ್ಣನ ಪ್ರಿಯ ಅವಲಕ್ಕಿಯೇ ಅಂದಿನ ಪ್ರಸಾದ. ಅಲಂಕೃತ ತೊಟ್ಟಿನಲ್ಲಿ ಅಂಬೆಗಾಲ ಕೃಷ್ಣನ ಮೂರುತಿಯನ್ನಿಟ್ಟು ಪೂಜೆ ನಡೆಯುತ್ತದೆ. ನಂತರದ ಆರತಿ ಎಲ್ಲರಿಗೂ ಪ್ರಿಯ. ಅದರಲ್ಲೂ ಅಂಬೆಗಾಲಿಡುವ ಮುಕುಂದನ ಮುಗುಳ್ಳುಗು ಮನಮೋಹಕ!

ನಾಯಕ, ಧೀರ, ವೀರ, ರಕ್ಷಕ, ಗುರು, ವೇದಾಂತಿ ಎನ್ನಿಸಿಕೊಂಡಿರುವ ಕೃಷ್ಣನ ಜನ್ಮದಿನವನ್ನು ವಿಶ್ವದೆಲ್ಲೆಡೆ ಆಚರಿಸುತ್ತಾರೆ. ಕೃಷ್ಣನ ಜನ್ಮ ಸ್ಥಳವಾದ ವೃಂದಾವನದಲ್ಲಿ ಈ ಹಬ್ಬ ಬಹಳ ಅಧಾರಿಯಾಗಿ ನಡೆಯುತ್ತದೆ. ಮಹಾರಾಷ್ಟ್ರದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಆಟಗಳನ್ನು ಆಡಲಾಗುತ್ತದೆ. ಎತ್ತರದಲ್ಲಿ ಮಜ್ಜಿಗೆ ಬೆಣ್ಣೆಯ ಮಡಕೆಯನ್ನು ಕಟ್ಟಿ ಅದನ್ನು ಒಬ್ಬರ ಮೇಲೊಬ್ಬರು ಹತ್ತಿ ಅದನ್ನು ಹಿಡಿಯುವ ಸಾಹಸ ಮಾಡುತ್ತಾರೆ. ಈ ಮೊಸರು ಕುಡಿಕೆ ನಮ್ಮ ಕರಾವಳಿಯ ಜನಪ್ರಿಯ ಆಚರಣೆಗಳಲ್ಲಿ ಒಂದು. ಇಸ್ಪಾನ್ ಸಹಿತ ಎಲ್ಲ ಕೃಷ್ಣ ದೇವಾಲಯಗಳಲ್ಲೂ ಪೂಜೆ, ಧ್ಯಾನ, ಭಜನೆ ನಡೆಯುತ್ತದೆ. ಮಕ್ಕಳಿಗೆ ಕೃಷ್ಣನ ವೇಷ ಧರಿಸುವ ಸ್ಪರ್ಧೆಗಳೂ ಹಬ್ಬಕ್ಕೆ ಕಳೆಯೇರಿಸುತ್ತವೆ.

ಗೋಕುಲಾಷ್ಟಮಿ ಎಂದರೆ ವಾರದ ಮುಂಚೆಯೇ ತಿಂಡಿಗಳ ತಯಾರಿ ಪ್ರಾರಂಭವಾಗುತ್ತದೆ. ದೇವಾಲಯಗಳಲ್ಲಿ ನೂರಾ ಎಂಟು ತಿಂಡಿಗಳನ್ನು ಮಾಡಿ ನೈವೇದ್ಯಕ್ಕೆ ಇಡುತ್ತಾರೆ. ಮನೆಗಳಲ್ಲಿ ಕನಿಷ್ಠ ಐದು ಬಗೆಯ ತಿಂಡಿಗಳನ್ನಾದರೂ ಮಾಡುತ್ತಾರೆ. ಐದರಿಂದ ಹದಿನೈದು ಬಗೆಯ ತಿಂಡಿಗಳು ತಯಾರಾಗುತ್ತವೆ. ಹಿಂದೆಲ್ಲಾ ಮನೆಯಲ್ಲಿ ಹಿರಿಯ ಮಹಿಳೆಯರು ಹದಿನೈದು ದಿನಗಳ ಮುಂಚೆಯೇ ಪ್ರತಿ ದಿನ ಮಾಡಿ ಉಟ್ಟುಕೊಂಡು ಬಗೆ ಬಗೆಯ ತಿಂಡಿ ತಯಾರಿಸುತ್ತಿದ್ದರು. ತೇಂಗೊಳಲು, ಕಾರಾ ಸೇವೆ, ಕೋಡುಬಳೆ, ಮನ್ನಾರದ ಉಂಡೆ, ಮೈಸೂರು ಪಾಕು, ನಿಪ್ಪಟ್ಟು, ಚಕ್ಕುಲಿ, ಈ ರೀತಿ ಕನಿಷ್ಠ ಇಪ್ಪತ್ತು ಬಗೆಯ ತಿಂಡಿಗಳನ್ನಾದರೂ ಮಾಡುತ್ತಿದ್ದರು. ಆದರೆ ತಿನ್ನಲು ಮಾತ್ರ ಹಬ್ಬದ ದಿನವೇ ಸಿಗುತ್ತಿದ್ದುದು.

ಭಕ್ತರು ತಮ್ಮ ಮನೆಗಳಲ್ಲಿ ಬಗೆ ಬಗೆಯ ಕೃಷ್ಣನ ಮೂರ್ತಿಗಳನ್ನು ಇಟ್ಟು ಕೊಂಡಿರುತ್ತಾರೆ. ಜನ್ಮಾಷ್ಟಮಿಯಂದು ಮಧ್ಯೆ ಅಂಬೆಗಾಲಿಡುವ ಕೃಷ್ಣನ ಮೂರ್ತಿಯನ್ನು ತೊಟ್ಟಿನಲ್ಲಿ ಕೂರಿಸಿ ಸುತ್ತಲೂ ವಿಧ ವಿಧದ ಕೃಷ್ಣನ ವಿಗ್ರಹಗಳನ್ನು ಇರಿಸಿ ದೀಪಗಳಿಂದ ಅಲಂಕರಿಸುತ್ತಾರೆ. ಮಂಟಪ ಕಟ್ಟಿ ವಿಧ ವಿಧವಾದ ಹಣ್ಣುಗಳನ್ನು ಇಳಿ ಬಿಡುತ್ತಾರೆ. ಮುದ್ದು ಕೃಷ್ಣನನ್ನು ಮಲಗಿಸಿರುವ ಮಂಟಪವನ್ನು ನೋಡುವುದು ಕಣ್ಣಿಗೆ ಹಬ್ಬುವೇ ಸರಿ. ಯಾವುದೇ ಹಬ್ಬವಾದರೂ ಅಷ್ಟ- ದೇವರ ಪೂಜೆ, ಧ್ಯಾನ, ಬಗೆ ಬಗೆಯ ಭಕ್ತಿಗಳು. ಒಟ್ಟಿನಲ್ಲಿ ಸ್ನೇಹಿತರು, ನೆಂಟರು ಎಲ್ಲರೂ ಸೇರಿ ಆನಂದ ಪಡಲು ಅವಕಾಶ. ಒತ್ತಡದ ಜೀವನದಲ್ಲಿ ಈ ಹಬ್ಬ ಹರಿದಿನಗಳು ಒಂದು ರೀತಿಯ ಟಾರ್ನಿಕ್ ಇದ್ದಂತೆ. ಪರಸ್ಪರ ಪ್ರೀತಿ ವಾತ್ಸಲ್ಯಗಳನ್ನು ಹರಿಸುತ್ತವೆ. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ದುಬಾರಿಯಾಗುತ್ತಿರುವ ಬದುಕು, ಸಮಾಜದಲ್ಲಿ ಬಹುದೊಡ್ಡ ವರ್ಗದ ಹಬ್ಬದ ಸಂಭ್ರಮವನ್ನು ಕುಂಠಿತಗೊಳಿಸುತ್ತಿದೆ. ●